



ಯಾರೊಡನೆಯೂ  
ಹೇಳಿಕೊಳ್ಳಲಾಗದ ಲ್ಯೆಂಗಿಕ್, ದಾಂಪತ್ಯ  
ಮತ್ತು ಮಾನಸಿಕ ಸಮಸ್ಯೆಗಳಿಗೆ  
ಪರಿಕಾರಗಳನ್ನು ಸೂಚಿಸುವ  
ಅಂಕಳವಿದು. ನೀವೂ ನಿಮ್ಮ  
ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

**ಡಾ. ವಿನೋದ ಭೇಟಿ**  
ಲ್ಯೆಂಗಿಕ್, ದಾಂಪತ್ಯ ಮತ್ತು  
ಮನೋಭಿಕ್ಷಣಕರು

■ ಪುರುಷ, 32 ವರ್ಷ, ಸರಕಾರಿ ಸಂಸ್ಥೆ ಯಲ್ಲಿದ್ದೇನೆ. ಮೂರು ತಿಂಗಳ ಹಿಂದೆ ವಿವಾಹವಾಗಿದ್ದೇನೆ. ಹೆಂಡತಿ ಬೇರೆ ಉಲರಲ್ಲಿರುವದರಿಂದ ತಿಂಗಳಿಗೆ ಎರಡು ಭಾರಿ ಅವಳನ್ನು ಭೇಟಿಯಾಗುತ್ತಿದ್ದೇನೆ. ಅದರಲ್ಲಾ ಅವಳಿಗೆ ಕೆಲವು ಸಲ ಮುಟ್ಟಾಗಿದ್ದರಿಂದ ಇದುವರಿಗೆ 6-7 ಸಲ ಮಾತ್ರ, ನಾವಿಷ್ಟಿರು ಕೂಡಿ ಸುಖಪಟ್ಟಿದ್ದೇವೆ. ಎರಡು ವಾರದ ಹಿಂದೆ ಅವಳನ್ನು ಭೇಟಿಯಾಗಿದ್ದ ಅವಳು ಪ್ರಾರ್ಥಿತ ನಗ್ಗಾ ಇಂದರೂ ನನಗೆ ಕಾಮೋದ್ದೇರ್ಕವಾಗಿಲ್ಲ. ಎಷ್ಟೇ ಲ್ಯೆಂಗಿಕ್ ವಿಚಾರಕ್ಕೆ ಒಳಪಡಿಸಿಕೊಂಡರೂ ಶಿಶು ನಿವಿರಲ್ಲಿ. ಹಾಗಾಗಿ ಸಂಭೋಗ ಸಾಧ್ಯವಾಗಿಲ್ಲ. ನನಗೆ ತುಂಬಾ ಗಾಬರಿಯಾಗಿದೆ. ಇದಕ್ಕೆ ಕಾರಣವೇನು? ನಾನು ಮುಂಚೆ ಹಾಸಿಗೆ ಉಜ್ಜಿ ಹಸ್ತಮೈಧನನ್ನ ಮಾಡಿಕೊಂಡಿದ್ದೀರಿದ ಹೇಗಾಗಿದೆಯಿ? ಕಂಪ್ರೋಹ್ಟ್ ಕೆಲಸದಿಂದ ನನಗೆ ಅಷ್ಟಿಡು ಉಂಟಾಗಿ ಅಯಾಸವಾಗುತ್ತದೆ. ಪರಿಕಾರ ತಿಳಿಸಿ.

ಲ್ಯೆಂಗಿಕ್ ಹಸಿವು ಹೊಟ್ಟೆಯ ಹಸಿವಿದ್ದ ಹಾಗೆ. ಚೆನ್ನಾಗಿ ಉಡಿಟ ಮಾಡಬೇಕು ದರೆ ಹಸಿವೆಯಿರಬೇಕು, ಆಹಾರ ಸ್ವಾದಿಷ್ಟವಾಗಿರಬೇಕು, ಅಕ್ಷರೆಯಿಂದ ಬಡಿಸಬೇಕು, ಹಾಗೂ ತಿನ್ನಲ್ಲ ಸಾಕಷ್ಟು ಸಮಯ, ಪ್ರಶಾಂತ ವಾತಾವರಣ ಇರಬೇಕು. ಹೀಗಾದರೆ ಹಸಿವೆಯೂ ಸಾಕಷ್ಟು ಕೆರಳಿ ಹೊಟ್ಟೆಯಂಬ ಉಂಟ ಮಾಡಿದ ಶೈಲಿ ಆಗುತ್ತದೆ ಆದರೆ ಅದೇ ಆಗ ಬಿಂಬಿಲ್ಲಿ ನಡೆಯ ಬಂದಿದ್ದಿರಿ, ಮತ್ತು ಬೇಗ ಮರಳಿ ಹೋಗಬೇಕಾಗಿದೆ ಎಂದಿಟು ಕೊಳ್ಳಿ. ಆಗ ಆಹಾರ ಸ್ವಾದಿಷ್ಟವಾಗಿದ್ದು ಸರಿಯಾಗಿ ಬಡಿಸಿದರೂ ಹಸಿವ ಕೆರಳದ ಹೊಟ್ಟೆಯಂಬ ತಿನ್ನಲಾಗುವದಿಲ್ಲ, ಅಲ್ಲವೇ? ಈ ಉದಾಹರಣೆಯನ್ನು ನಿಮಗೆ ಅನ್ನ ಯಿಸಿಕೊಂಡರೆ ನಿಮಗೆ ಕೆಲಸದ ಒತ್ತುಡ ಎವ್ವರು ಮಟ್ಟಿಗೆ ನಿಮ್ಮ ಕಾಮಕೂಟದ ಮೇಲೆ ಪರಿಣಾಮ ಉಂಟುಮಾಡುತ್ತದೆ ಎಂಬುದು ನಿಷ್ಠಿಕೊಂಡಿದ್ದೀ ಇನ್ನು ನಿಮ್ಮ ಅನ್ದ್ರೋಕ್ಕೆ ಬರುತ್ತಾನ್ನು ಚಾಚಿ ಮಡಿಸುವ ಹಾಗೆ ಶಿಶುವನ್ನು ಭೇಕಾದಾಗಿ ಗಡುವಾಗಿ ನ್ನೀಸಲು, ಅಥವಾ ಬೇಡವಾದಾಗ ಮತ್ತು ಗ್ರಹಿತ ಮತ್ತು ಯಾವ ಗಂಡಿಗೂ ಸಾಧ್ಯವಿಲ್ಲ. ಯಾಕೆಂದರೆ ಶಿಶ್ಯಾದ್ದೇವು ನಮ್ಮ ವಿಚಾರದ ಅಧೀನದಲ್ಲಿರುದೆ ನಮ್ಮ ಕಾಮಭಾವನೆಯ ಅಧೀನದಲ್ಲಿದೆ ಕಾಮಭಾವನೆಯ ಕೆರಳಬೇಕಾದರೆ ಬರಿ ಕಾಮದ ವಿಚಾರ ಬಂದರೆ (ಅಥವಾ ತರಿಕೆಯಾಗಿ) ಸಾಲದು; ಅದಕ್ಕಿಂತ ಮುಂಚೆ ಮನಸ್ಸು ನಿರಾಳವಾಗಬೇಕು. ನಿಮ್ಮ ವಿವಯದಲ್ಲಿ ಇದು ಸಾಧ್ಯವಾಗಿಲ್ಲ. ಕೆಲಸದ ಒತ್ತುಡವು ಅಲ್ಲಿಯಾಗಿದ್ದು ಅದನ್ನು ಹೊತ್ತು ಹೊಂದು ಕಾಮಕಟ್ಟಿ ಧಾರಿಸಿದ್ದಿರಿ. ಅದೂ ಒಂದು ಕಾರ್ಯಕ್ರಮವಿಂದು ಗಿರಿಸಿ ಅದರಲ್ಲಿ ತೂಡಗಲು ಒತ್ತುಡ ತಂದುಕೊಂಡಿದ್ದೀರಿ. ಹಿಗಾಗಿ ಉದ್ದೇಶವಾಗಿಲ್ಲ. ವೈಫಲ್ಯದಿಂದ ಉಂಟಾದ ಗಾಬರಿಯೇ ತಲೆಯಲ್ಲಿ ಕುಳಿತು ಕಾಮವು ಕೆರಳಲು ಅರಳಲು ಸಾಧ್ಯವಾಗಿಲ್ಲ. ಅಷ್ಟೇ ಇದಕ್ಕೂ ನಿಮ್ಮ ಮುಂಚಿನ ಹಸ್ತಮೈಧನಕ್ಕೂ ವೇನೇನೂ ಸಂಬಂಧಿಸಿದ್ದು.

ಪರಿಹಾರ: 1) ಕಾಮಾರ್ಕಣ್ಡ್ ಶಿಶ್ಯಾದ್ದೇವು (ಅಥವಾ ಯೋನಿದ್ವಾದ ಉತ್ಪತ್ತಿ), ಕಾಮಕೂಟ ಹಾಗೂ ಕಾಮತ್ವಪ್ರತಿ - ಇವೆಲ್ಲ ಯಾವಾಗಲೂ ಒಂದೇರಿತಿ ಆಗಿರವದಿಲ್ಲ. ಇವುಗಳಲ್ಲಿ ಏರುಪರೆಯ ಸಹಕಾರಿಸಹಜ ಎಂಬುದನ್ನು ಅಥವಾ ಮಾಡಿಕೊಳ್ಳಿ. (ಪ್ರತಿ ಗಂಡು ತನ್ನ ಜೀವಮಾನದಲ್ಲಿ ಕೆಲವು ಸಲವಾದರೂ ಅನು ಸ್ರೋತದ ಸ್ಥಿತಿಯನ್ನು ಅನುಭವಿಸುತ್ತಾನೆ ಎಂಬುದು ಅಂತಸಯಷ್ಟಿಗಳಿಂದ ಗೊತ್ತಾಗುತ್ತದೆ) 2) ಹೆಂಡತಿಯ ಉರು ಸೇರಿದ ನಂತರ (ಟೀ-ಕಾಫಿ

ಹೆಡಿಯದೆ) ಸುಮಾರು ಒಂದು ತಾಸು ವಿಶ್ಲಾಯಿ ತೆಗೆದುಕೊಳ್ಳಿ. ಕತ್ತಲೆಯಲ್ಲಿ ಹಾಸಿಗೆಯಲ್ಲಿ ಬರಿಗಿಕೊಂಡು ಕಣ್ಣು ಮುಚ್ಚಿ ಆದಮ್ಮು ನಿರಾಳವಾಗಿ. ನಂತರವೇ ಉಳಿದ ಚಟುವಟಿಕೆ. 3) ಹೆಂಡತಿಯೊಂದಿಗೆ ಏಕಾಂತದಲ್ಲಿ ನಿಮ್ಮ ಕೆಲಸದ ಒತ್ತುಡವನ್ನು ಇನಿತರ ವಿವಯಗಳನ್ನೂ ಹಂಚಿಕೊಂಡು ಹಗುರವಾಗಿ. ಗಂಡಿದ್ದರಿ ಹಿಗೆ ಮಾಡುವುದನ್ನು ಎಲ್ಲ ಸ್ತ್ರೀಯರೂ ಇವು ಪಡುತ್ತಾರೆ. 4) ನಿಮ್ಮ ಅನುಕ್ರೋಧದ ಸಮಸ್ಯೆಯನ್ನು ಹೆಂಡತಿಗೆ ತಿಳಿ. ಇದಕ್ಕೆ ಅವಸರ ಮತ್ತು ಸಂಭೋಗದ ಗುರಿಯೇ ಕಾರಣವೆಂದು ವಿವರಿಸಿ. 5) ಏಕಾಂತ ಸೇರಿದ ತಕ್ಷಣ ಕಾಮಕೂಟಕ್ಕೆ, ಸಂಭೋಗಕ್ಕೆ ಧಾವಿಸಕೂಡದೆಂದೂ, ಅದಕ್ಕಾಗಿ ಬಬ್ಬರು ಅವಸರಿಸಿದರ ಇನ್ನೊಬ್ಬರು ಅದನ್ನು ತಡೆಯಬೇಕೆಂದೂ ಇಬ್ಬರು ಬಬ್ಬಂದ ಮಾಡಿಕೊಳ್ಳಿ. 6) ಇಬ್ಬರು ಎದುರುಬದುರು ಕುಳಿತಕೊಂಡು ನಿಧಾನವಾಗಿ ಸರಸದಲ್ಲಿ ತೊಡಗಿ. ಸಂಗೀತಿಯ ಶೀರೀರವನ್ನು ಸಾಕಷ್ಟು ಸಮಯ (ಸುಮಾರು ಒಂದು ತಾಸು) ಕಳೆಯಿರಿ. ಆಗ ಉಂಟಾಗುವ ಭಾವನಗಳನ್ನು ಅಳವಾಗಿ ಅನುಭವಿಸಿ. ಹಿಗೆ ಕೆಲವು ಸಲ ನಡೆಯುತ್ತಿರುವಾಗ ಮನಸ್ಸು ಉಂಟಾಗುವಾಗೂತ್ತ, ಕಾಮಭಾವನೆಯು ತನ್ನಷ್ಟಕ್ಕೆ ತಾನೇ ಅರಳುತ್ತ ಶಿಶ್ಯಾದ್ದೇವು ತಾನಾಗಿಯೇ ಮರಳುತ್ತದೆ, ಸಂದೇಹವಿಲ್ಲ. 7) ಇಬ್ಬಕ್ಕೆ ಮುಖ್ಯವಾಗಿ, ಎವ್ವೇ ತೊಂದರೆಯಾದರೂ ಸರಿ, ನಿವ್ ಉಂಟೋಗದಲ್ಲಿರುವ ಗೌರಿನಲ್ಲೋ ಹೆಂಡತಿಯೊಂದಿಗೆ ತಕ್ಕದೊಂದು ಮನಮಾಡಿ ನೋಡಿ: ಪ್ರತಿರೂಪಿ ಹೆಂಡತಿಯ ತೆಕ್ಕೆಯಲ್ಲಿ ಇರುವಾಗ ದಿನದೊತ್ತದ ಮಂಜಿನಂತಹ ಕರಿಗಿ ಹೋಗುತ್ತದೆ. ನೇನಿಸಿಡಿ: ಕಾಮಕೂಟವೆಂದರೆ ವಾರಾಂತ್ಯದ ಕಾರ್ಯಕ್ರಮದ ಪಟ್ಟಿಗೆ ಸೇರಿಸುವ ಅನಿವಾರ್ಯ ಕೆಲಸವಲ್ಲ!

■ ನವವಿವಾಹಿತೆ, 24 ವರ್ಷ. ನಾವಿಷ್ಟಿರು ಒಂದು ದಿನ ಮೂರು ಬಾರಿ ಮಿಲನ ಹೊಂದಿದೆನ್ನ. ನನಗೀಲೇ ಗಭರ್ ಧರಿಸಲು ಇಬ್ಬ ಯಿಲ್ಲ. ಮಿಲನದ 3-4 ಗಂಟೆಯ ನಂತರ ಐ-ಪಿಲ್ ಮಾತ್ರ ಸೇವಿಸಿದೆ. ಇದು ಗಭರ್ವನ್ನು ತಡೆಗಟ್ಟಿತ್ತದಲ್ಲವೇ? ಮತ್ತು ಸೇಫ್ ವಿರಿಯರ್ಡ್ ಯಾವಾಗ ಎಂಬುದನ್ನು ತಿಳಿಸಿ. ಹೌದು, ನಿವ್ ತೆಗೆದುಕೊಂಡ ಮಾತ್ರೆಯು ಬಹುಶಃ ಗಭರ್ಧಾರಣೆಯನ್ನು ತಡೆಗಟ್ಟಿತ್ತದ್ದು. ಇಂಥ ಮಾತ್ರೆಗಳನ್ನು ಸೇವಿಸಬಹುದು. ಅದರೆ ಇಲ್ಲಿ ಕೆಲವು ವಚ್ಚೆ ರಿಕೆಯ ಅಂಶಗಳನ್ನು ಗಮನವಿಡಬೇಕು: 1) ಇಂಥ ಮಾತ್ರೆಗಳನ್ನು ಬೇಗ ಸೇವಿಸಿದರ್ಮಾ ಹೆಚ್ಚಿಗೆ ಪರಿಣಾಮವಾರಿಯಾಗಿರುತ್ತದೆ. ಮಾತ್ರೆಯನ್ನು ಸಂಭೋಗ ನಡೆದ ಮತ್ತು ಹಸಿವಿದೆ ಪ್ರತಿಗಳನ್ನು ಸೇವಿಸಬಹುದು. ಅದರೆ ಇಲ್ಲಿ ಕೆಲವು ವಚ್ಚೆ ರಿಕೆಯ ಅಂಶಗಳನ್ನು ಗಮನವಿಡಬೇಕು: 2) ಇಂಥ ಮಾತ್ರೆಗಳನ್ನು ಬೇಗ ಸೇವಿಸಿದರ್ಮಾ ಹಾಗು ಅಂಶಗಳನ್ನು ತಿಳಿದುದಿದ್ದಿರಿ. ಮಾತ್ರೆಯನ್ನು ಸಂಭೋಗ ನಡೆದ ಮೊದಲ 24 ಗಂಟೆಯೊಳಗೆ ಸೇವಿಸಿದಾಗ 95%, 25-48 ಗಂಟೆಯೊಳಗೆ ಸೇವಿಸಿದಾಗ 85%, ಮತ್ತು 49-72 ಗಂಟೆಯೊಳಗೆ ಸೇವಿಸಿದಾಗ 58% ಮಾತ್ರ ಪರಿಣಾಮವಾರಿ ಆಗುವುದೆಂದು ತಿಳಿದುಬಿಡಿದೆ. 2) ಇಂಥ ಮಾತ್ರೆಗಳಿಂದ ವಾರಿಯಾಗುವುದನ್ನು ತಡೆಗಟ್ಟಿಲ್ಲ ಉಂಟಾದ ನಂತರ ಸೇವಿಸಬೇಕು. ಸೇವಿಸಿದ ಮೂರು ಗಂಟೆಯೊಳಗೊಂಡಿಯಾದರೆ ಇನ್ನೊಂದು ಸಲ ಸೇವಿಸಬೇಕಾಗುತ್ತದೆ. 3) ಇಲ್ಲಿ ತಲೂ ಮುಖ್ಯವಾಗಿ, ಈ ಮಾತ್ರೆಗಳನ್ನು ಮತ್ತೆ ಮತ್ತೆ ಸೇವಿಸುವುದು ಹೆಚ್ಚಿನ ಆರ್ಥಿಕ್ಯಕ್ಕೆ ವಿಳಿತವಾಗಿಯೂ ಒಬ್ಬ ಯಿಲ್ಲಿದ್ದಿಲ್ಲ. ಯಾಕೆಂದರೆ ಇದರಿಂದ ಮುಂಚು ಅನಿಯಾಯಿ ಮಾಡಿಕೊಂಡಿರುತ್ತದೆ. ಹಿಗಾಗಿ ನಿಯಮಿತವಾಗಿ ಸಂಭೋಗದಲ್ಲಿ ತೂಡಗುವವರು ಒಂದು ಸಲ ಸೇವಿಸುವುದು ಹೆಚ್ಚಿನ ಆರ್ಥಿಕ್ಯಕ್ಕೆ ವಿಳಿತವಾಗಿಯೂ ಒಬ್ಬ ಯಿಲ್ಲಿದ್ದಿಲ್ಲ. ಪರಿಣಾಮವಾರಿಯಾಗಿರುತ್ತದೆ. ಈ ಮಾತ್ರೆಗಳನ್ನು ಹೆಚ್ಚಿನ ಆರ್ಥಿಕ್ಯಾಗಿ ನಿಯಮಿತವಾಗಿ ಸೇವಿಸಬೇಕು. ಇದು ಶೇ. 99ರಷ್ಟು ಪರಿಣಾಮವಾರಿಯಾಗಿರುತ್ತದೆ. ಈ ಮಾತ್ರೆಗಳನ್ನು ಹೆಚ್ಚಿನ 32ನೇ ವಯಸ್ಸಿನ ತನಕವೂ ಮಾತ್ರ ಮಾಡಿಕೊಂಡಿರುತ್ತದೆ. ಈ ಮಾತ್ರೆಗಳನ್ನು ಹೆಚ್ಚಿನ ಮಾಡಿಕೊಂಡಿರುತ್ತದೆ. ಅದರೆ ಇದರಲ್ಲಿ ವೈಫಲ್ಯತೆ ಸಾಕಷ್ಟಿದೆ ಎಂಬುದನ್ನು ನೇನಿಸಿಟ್ಟುಕೊಳ್ಳಿ!

ಲ್ಯೆಂಗಿಕ್ ಸಹಾಯವಾಳಿ: ಲ್ಯೆಂಗಿಕ್ ಸಮಸ್ಯೆಗಳ ತಮ್ಮ ಪರಿಕಾರಕ್ಕಾಗಿ ಡಾ. ವಿನೋದ ಭೇಟಿಯಲ್ಲಿ ಇವೆಲ್ಲ ಯಾವಾಗಲೂ ಒಂದೇರಿತಿ ಆಗಿರವದಿಲ್ಲ. ಇವುಗಳಲ್ಲಿ ಏರುಪರೆಯ ಸಹಕಾರಿಸಹಜ ಎಂಬುದನ್ನು ಅಥವಾ ಮಾಡಿಕೊಳ್ಳಿ. (ಪ್ರತಿ ಗಂಡು ತನ್ನ ಜೀವಮಾನದಲ್ಲಿ ಕೆಲವು ಸಲವಾದರೂ ಅನು ಸ್ರೋತದ ಸ್ಥಿತಿಯನ್ನು ಅನುಭವಿಸುತ್ತಾನೆ ಎಂಬುದು ಅಂತಸಯಷ್ಟಿಗಳಿಂದ ಗೊತ್ತಾಗುತ್ತದೆ) 2) ಹೆಂಡತಿಯ ಉರು ಸೇರಿದ ನಂತರ (ಟೀ-ಕಾಫಿ

ನಿಮ್ಮ ಪ್ರತ್ಯೇಕಣ್ಣನ್ನು ಸಂಪಾದಕರು, 'ಸುಧಾ' 'ಸುಖೀಭವ' ವಿಭಾಗ, ನಂ. 75 ಎಂ.ಜಿ. ರಸ್ತೆ, ಬೆಂಗಳೂರು-01 ವಿಳಾಸಕ್ಕೆ ಕಳುಹಿಸಿ